

ಹಿರಿಯ ನಾಗರಿಕರಿಗೆ ಒಂದಿಷ್ಟು ಸಲಹೆಗಳು

ವೃದ್ಧಾಪ್ಯ ಕೆಟ್ಟದ್ದು ಎನ್ನುವುದು ಲೋಕರೂಢಿ ಮಾತು. ನಿಮ್ಮ ಎಚ್ಚರದಲ್ಲಿ ನೀವಿದ್ದರೆ ಅದು ಅಷ್ಟೇನೂ ಕೆಟ್ಟದ್ದಾಗುವುದಿಲ್ಲ.

■ ನಾರಾಯಣ ಯಾಜ್ಞ ಶಿರಾಲಿ
(ಚಿತ್ರ: ಕೇಶವ ವಿಟ್ಲ)



ಪ್ರತಿ ವರ್ಷ ಅಕ್ಟೋಬರ್ ಒಂದನೇ ದಿನಾಂಕದಂದು 'ಹಿರಿಯ ನಾಗರಿಕರ ದಿನ' ಆಚರಿಸಲಾಗುತ್ತಿದೆ. ಆದರೆ, ಹಿರಿಯ ನಾಗರಿಕರು ಇತ್ತೀಚೆಗೆ ಬೈಗುಳ, ಅಲಕ್ಷ್ಯ, ಒಂಟಿತನ, ತೃಜಿಸುವಿಕೆ ಇತ್ಯಾದಿ ತೊಂದರೆಗೆ ತುತ್ತಾಗುತ್ತಿದ್ದಾರೆ. ತಮ್ಮ ತಂದೆ, ತಾಯಿಯರ, ಪಾಲಕರ ಆರೈಕೆ, ಪೋಷಣೆ ಮಾಡಬೇಕಾದ ಮಕ್ಕಳು, ಸಂಬಂಧಿಕರು ಹಿರಿಯರನ್ನು ದೂರ ಮಾಡುತ್ತಿದ್ದಾರೆ. ಅಲಕ್ಷಿಸುತ್ತಿದ್ದಾರೆ.

ಹಿರಿಯ ನಾಗರಿಕರ ಸಂಕಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರವು, ಪಾಲಕರ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕಲ್ಯಾಣ

ಕಾಯಿದೆ 2007 ಎಂಬ (ಕೇಂದ್ರ ಸರ್ಕಾರದ) ಕಾನೂನನ್ನು, 2009 ರಲ್ಲಿ ಕರ್ನಾಟಕ ಸರ್ಕಾರದ ರಾಜ ಪತ್ರ (ಗಜೆಟ್) ದಲ್ಲಿ ಪ್ರಕಟಿಸಿ, 2009 ರಿಂದ ಜಾರಿಗೆ ತಂದಿದೆ. ಈ ಕಾಯಿದೆಯ ಸೆಕ್ಷನ್ 40ರ ಅನ್ವಯ ನೊಂದ ಪಾಲಕರು, ಹಿರಿಯ ನಾಗರಿಕರು, ಪೋಷಕಾಂಶಕ್ಕಾಗಿ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಪ್ರಾಧಿಕಾರ (ಟ್ರಿಬ್ಯೂನಲ್) ಮೂಲಕ ತಮ್ಮ ವಾರಿಸುದಾರರಿಂದ ಪೋಷಕಾಂಶ ಪಡೆಯಬಹುದು. ಸದರಿ ಪ್ರಾಧಿಕಾರ ಅರ್ಜಿದಾರರಿಗೆ ಮಾಹೆಯಾನ ನಗದು ರೂ. ಹತ್ತು ಸಾವಿರದವರೆಗೆ ಜೀವನಾಂಶ ಕೊಡಿಸಬಹುದು. ಪಾಲಕರು/ಹಿರಿಯ ನಾಗರಿಕರು ಈ ಕಾಯ್ದೆಯ ಪ್ರಯೋಜನ